

2.7 ರೇಖಾಶ್ಕ ಸಮೀಕರಣಗಳು:

1. ಮೂರು ಅನುಕ್ರಮ ಸಮ ಸಂಖ್ಯೆಗಳ ಹೊತ್ತे 252. ಆದರೆ ಆ ಸಂಖ್ಯೆಗಳಾವುವು? (ಅವು 80, 82, 84 ?
70, 72, 74 ?)
2. ಒಂದು ಆಯತದ ಉದ್ದವು ಅಗಲಕ್ಕಿಂತ 4 ಸೆಂ.ಮೀ ಹೆಚ್ಚಿದೆ. ಸುತ್ತಳತೆಯು ಅಗಲಕ್ಕಿಂತ 11ಸೆಂ.ಮೀ. ಹೆಚ್ಚಿದ್ದಲ್ಲಿ ಆಯತದ ಉದ್ದ ಮತ್ತು ಅಗಲಗಳನ್ನು ಕಂಡುಹಿಡಿಯಿರಿ.(ಉದ್ದ 6, ಅಗಲ 2) ? (ಉದ್ದ 7, ಅಗಲ 3 ?)
3. ಒಬ್ಬ ಯಾತ್ರಿಕನು ತನ್ನ ಹಣದ ಅಧ್ಯ ಭಾಗವನ್ನು ಪ್ರಯಾಗದಲ್ಲಿಯೂ, ಉಳಿದುದರ $\frac{2}{9}$ ಭಾಗವನ್ನು ಕಾಶಿಯಲ್ಲಿಯೂ, ಉಳಿದುದರ $\frac{1}{4}$ ಭಾಗವನ್ನು ತೆರಿಗೆಗಳಿಗೂ, ಇನ್ನುಂದುದರ $\frac{6}{10}$ ಭಾಗವನ್ನು ಗಯೆಯಲ್ಲಿಯೂ ಖಚಿತವಾಡಿದ ನಂತರ ಉಳಿದ 63ನಿಷ್ಟಗಳನ್ನು(ಹಣದ ಅಳತೆ) ಮನೆಗೆ ತಂದರೆ, ಯಾತ್ರೆಗೆ ತೆಗೆದು ಕೊಂಡು ಹೋದ ಹಣ ಎಷ್ಟು? (‘ಲೀಲಾವತಿ’ ಶ್ಲೋಕ 55)

ಇಂಥಹ ಸಮಸ್ಯೆಗಳನ್ನು ಬಿಡಿಸುವುದನ್ನು ಇಲ್ಲಿ ಕಲಿಯುತ್ತೇವೆ.

ವ್ಯಾಖ್ಯಾ : ಎರಡು ಬೀಜೋಕ್ತಿಗಳ ಸಮಾನತೆಯನ್ನು ಸೂಚಿಸುವ ಹೇಳಿಕೆಯನ್ನು ‘ಸಮೀಕರಣ’ ಎನ್ನುತ್ತೇವೆ. ಸಮೀಕರಣದಲ್ಲಿ ಬರುವ ಒಂದು ಅಧ್ಯವಾ ಒಂದಕ್ಕಿಂತ ಹೆಚ್ಚು ಅವೃತ್ತ ಪದಗಳ ರಾಶಿಯನ್ನು ‘ಚರಾಕ್ಷರ’ಗಳಿನ್ನುವರು. ಉದಾ: $x+2 = 5$

ಸಮೀಕರಣದ ಎಡಭಾಗ (LHS) ಎಂತಲೂ ಬಲಭಾಗಕ್ಕೆ (RHS) ಎಂತಲೂ ಹೇಳುತ್ತೇವೆ.

ಗಮನಿಸಿ:

$6=6$ ಇದು ಸರಿತಾನೆ? -----→ (1)

ಇಲ್ಲಿ ಎಡಭಾಗ(LHS) ದಲ್ಲಿ 6 ಇದೆ. ಬಲಭಾಗದಲ್ಲಿ 6 ಇದೆ. ಎಡಭಾಗ = ಬಲಭಾಗ.

1) ಈಗ 2 ನ್ನು ಸಮೀಕರಣ (1) ರ ಎರಡೂ ಬದಿಗಳಿಗೆ ಕೂಡಿಸುವಾ.

ಎಡಭಾಗ(LHS) = $6+2=8$, ಬಲಭಾಗ(RHS) = $6+2 = 8$

ಈಗಲೂ ಎಡಭಾಗ = ಬಲಭಾಗ.

2) ಈಗ ಸಮೀಕರಣ (1) ರ ಎರಡೂ ಬದಿಗಳಿಂದ 3 ನ್ನು ಕಡೆಯುವಾ.

ಎಡಭಾಗ = $6-3 = 3$, ಬಲಭಾಗ = $6-3 = 3$

ಈಗಲೂ ಎಡಭಾಗ = ಬಲಭಾಗ.

3) ಈಗ ಸಮೀಕರಣ (1) ರ ಎರಡೂ ಬದಿಗಳಿಗೆ 6 ರಿಂದ ಗುಣಿಸಿ

ಎಡಭಾಗ = $6*6=36$, ಬಲಭಾಗ = $6*6 = 36$

ಈಗಲೂ ಎಡಭಾಗ = ಬಲಭಾಗ.

4) ಈಗ ಸಮೀಕರಣ (1) ರ ಎರಡೂ ಬದಿಗಳನ್ನು 3 ರಿಂದ ಭಾಗಿಸಿ.

ಎಡಭಾಗ = $\frac{6}{3} = 2$, ಬಲಭಾಗ = $\frac{6}{3} = 2$

ಈಗಲೂ ಎಡಭಾಗ = ಬಲಭಾಗ.

ಸಮಾನತೆಯ ಗುಣಗಳು(ಸ್ವಯಂ ಸಿದ್ಧಗಳು):

1. ಸಮೀಕರಣದ ಎರಡೂ ಬದಿಗಳಿಗೆ ಒಂದೇ ಪರಿಮಾಣವನ್ನು ಕೊಡಿಸಿದರೆ, ಸಮಾನತೆ ಬದಲಾಗುವುದಿಲ್ಲ.
2. ಸಮೀಕರಣದ ಎರಡೂ ಬದಿಗಳಿಂದ ಒಂದೇ ಪರಿಮಾಣವನ್ನು ಕಡೆದರೆ, ಸಮಾನತೆ ಬದಲಾಗುವುದಿಲ್ಲ.
3. ಸಮೀಕರಣದ ಎರಡೂ ಬದಿಗಳಿಗೆ ಒಂದೇ ಪರಿಮಾಣದಿಂದ ಗುಣಿಸಿದರೆ, ಸಮಾನತೆ ಬದಲಾಗುವುದಿಲ್ಲ.
4. ಸಮೀಕರಣದ ಎರಡೂ ಬದಿಗಳನ್ನು ಒಂದೇ ಪರಿಮಾಣದಿಂದ ಭಾಗಿಸಿದರೆ, ಸಮಾನತೆ ಬದಲಾಗುವುದಿಲ್ಲ.

LHS=RHS ಇರುವ ಯಾವುದೇ ಸಮೀಕರಣದಲ್ಲಿ ಮೇಲಿನ ಯಾವುದಾದರೂ ಶ್ರಯೆಯನ್ನು ನಡೆಸಿದರೆ, ಫಲಿತಾಂಶವೂ LHS=RHS ಆಗಿರುತ್ತದೆ.

ಘಾಟ್ಯ:

ಏಕ ಪರಿಮಾಣಾತ್ಮಕವಿರುವ ಬಹುಪದಗಳಾಗಲೀ, ಮೊದಲನೇ ಫಾತವಿರುವ ಚರಾಕ್ಷರಗಳನ್ನಾಗಲೀ ಹೊಂದಿರುವ ಸಮೀಕರಣಗಳೇ ರೇಖಾತ್ಮಕ ಸಮೀಕರಣಗಳು.

$$\text{ಉದಾ: } x+2 = 5, 3*(a-5) = 6, \frac{1}{3}x - \frac{4}{5} = 3x + 7.$$

ಆದರೆ $x^2 - 4 = 0$ ಇದು ರೇಖಾತ್ಮಕ ಸಮೀಕರಣವಲ್ಲ (ಇಕೆಂದರೆ x ನ ಫಾತಾಂಕ 2)

ಉದಾಹರಣೆ 1:

$x - 3 = 1$ ಈ ಹೇಳಿಕೆಯನ್ನು ಗಮನಿಸಿ. ಇಲ್ಲಿ x ಒಂದು ಚರಕ್ಕರ.

ಈ ಹೇಳಿಕೆಯನ್ನು ಹೀಗೂ ಹೇಳಬಹುದು: “ x ನ ಬೆಲೆಯನ್ನು ಕಂಡುಹಿಡಿಯಿರಿ— ಹೇಗೆಂದರೆ ಅದರಲ್ಲಿ 3 ನ್ನು ಕಡೆದಾಗ ಫಲಿತಾಂಶ್ 1 ಆಗುತ್ತದೆ.”

ಈಗ $x - 3 = 1$ ಹೇಳಿಕೆಯಲ್ಲಿನ x ಗೆ ಬೇರೆ ಬೇರೆ ಬೆಲೆಗಳನ್ನು ಆದೇಶಿಸುವಾ.

1. $x = 1$ ಆಗಲು ಸಾಧ್ಯವೇ? ಇಲ್ಲ. ಏಕೆಂದರೆ $1 - 3 = -2 \neq 1$

2. $x = 2$ ಆಗಲು ಸಾಧ್ಯವೇ? ಇಲ್ಲ. ಏಕೆಂದರೆ $2 - 3 = -1 \neq 1$

3. $x = 5$ ಆಗಲು ಸಾಧ್ಯವೇ? ಇಲ್ಲ. ಏಕೆಂದರೆ $5 - 3 = 2 \neq 1$

4. $x = 4$ ಆಗಲು ಸಾಧ್ಯವೇ? ಹೌದು, $4 - 3 = 1$.

ಈ ರೀತಿಯಲ್ಲಿ x ನ ಬೆಲೆ ಕಂಡುಹಿಡಿಯಲು ತುಂಬಾ ಸಮಯ ಬೇಕು.

ಆದರೆ ಗಣಿತ ಶಾಸ್ತ್ರದಲ್ಲಿ ಇದಕ್ಕೆ ಸುಲಭ ವಿಧಾನವಿದೆ.

ದತ್ತ ಹೇಳಿಕೆಯ ($x - 3 = 1$) ಎರಡೂ ಬದಿಗೆ 3 ನ್ನು ಕೊಡಿಸುವಾ.

$$x - 3 + 3 = 1 + 3$$

$$x + 0 = 4.$$

$$x = 4$$

ನಾವೀಗ ಒಂದೇ ಪರಿಮಾಣ (=3) ವನ್ನು ಎರಡೂ ಬದಿಗಳಿಗೆ ಕೊಡಿಸಿದ್ದೇವೆ.

ಕೊಡಿಸಲು 3 ನ್ನೇ ಯಾಕೆ ತೆಗೆದು ಕೊಂಡಿದ್ದೇವೆ?

(ನಮಗೆ ಎಡಭಾಗದಲ್ಲಿ x ಬಿಟ್ಟು ಉಳಿದ ಯಾವ ಸಂಖ್ಯೆಯೂ ಬೇಡ. ಆದುದರಿಂದ -3 ನ್ನು ತೆಗೆಯಲು 3 ನ್ನು ಕೊಡಿಸಬೇಕಾಯಿತು)

ಉದಾಹರಣೆ 2: $6x+4 = 3x+10$ ಆದರೆ x ನ ಬೆಲೆ ಕಂಡುಹಿಡಿಯಿರಿ.

ಇಲ್ಲಿ ಎಡಭಾಗ: $6x+4$

ಒಲಭಾಗ: $3x+10$

ಹಂತ	ಕ್ರಿಯೆ	ಕಾರಣ	ಪರಿಣಾಮ
1	$3x$ ನ್ನು ಎರಡೂ ಬದಿಗಳಿಂದ ಕಡೆಯಿರಿ	ಒಲಭಾಗದಲ್ಲಿರುವ ಚರಾಕ್ಷರವನ್ನು ತೆಗೆಯಬೇಕು	$LHS = 6x+4 - 3x = 3x+4$ $RHS = 3x+10 - 3x = 10$ 2 ನೇ ಸ್ವಯಂಸಿದ್ಧಿಂದ, ಒಲಭಾಗ = ಎಡಭಾಗ.
2	ಎರಡೂ ಬದಿಗಳಿಂದ 4 ನ್ನು ಕಡೆಯಿರಿ	ಒಂದು ಕಡೆ ಬರೇ ಚರಾಕ್ಷರಣಿಯಬೇಕು	$LHS = 3x+4 - 4 = 3x$ $RHS = 10 - 4 = 6$ 2 ನೇ ಸ್ವಯಂಸಿದ್ಧಿಂದ, ಒಲಭಾಗ = ಎಡಭಾಗ.
3	3 ರಿಂದ ಎರಡೂ ಬದಿಗಳನ್ನು ಭಾಗಿಸಿ.	ಚರಾಕ್ಷರದ ಸಹಗುಣಕ 1 ಇರಬೇಕು	$LHS = \frac{3x}{3} = x$ $RHS = \frac{6}{3} = 2$ 4 ನೇ ಸ್ವಯಂಸಿದ್ಧಿಂದ, ಒಲಭಾಗ = ಎಡಭಾಗ.

ಈಗ ಹಂತಗಳನ್ನು ಕ್ರೋಡೀಕರಿಸುವಾ:

ಹಂತ	ಹೇಣಿಕೆ	ವಿವರಣೆ
1	$6x+4 = 3x+10$	ದತ್ತ ಸಮೀಕರಣ
2	$6x+4 - 3x = 10$ ಅಂದರೆ $3x+4 = 10$	ಬಲಭಾಗದಿಂದ ಎಡಭಾಗಕ್ಕೆ $3x$ ಚಿಹ್ನೆ ಬದಲಾಯಿಸಿಕೊಂಡು ಹೋಗಿದೆ.
3	$3x = 10 - 4$ ಅಂದರೆ $3x = 6$	4 ಎಡಭಾಗದಿಂದ ಬಲಭಾಗಕ್ಕೆ ಚಿಹ್ನೆ ಬದಲಾಯಿಸಿಕೊಂಡು ಹೋಗಿದೆ.
4	$x = 2$	ಸುಲಭರೂಪಕ್ಕೆ ತಂದಿದೆ(ಎರಡೂ ಬದಿಯನ್ನು 3 ರಿಂದ ಭಾಗಿಸಿದೆ)

ತಾಣಿ:

ಮೇಲಿನ ಸಮೀಕರಣ (1) ರಲ್ಲಿ x ನ ಬದಲಾಗಿ 2 ನ್ನು ಆದೇಶಿಸಿ.

$$\text{ಎಡಭಾಗ} = 6 * 2 + 4 = 16$$

$$\text{ಬಲಭಾಗ} = 3 * 2 + 10 = 16$$

ಎಡಭಾಗ = ಬಲಭಾಗ = 16 : $x = 2$ ಇದು ಸರಿಯಾದ ಉತ್ತರ.

ಖಚಿತ: ಯಾವ ಚರಾಕ್ಷರದ ಬೆಲೆಯನ್ನು ಸಮೀಕರಣದಲ್ಲಿ ಆದೇಶಿಸಿದಾಗ, ಎರಡೂ ಕಡೆ (ಎಡಭಾಗ ಮತ್ತು ಬಲಭಾಗ) ಸಮಾನವುದೋ, ಆ ಅವೃತ್ತ ಪದದ ಬೆಲೆಯನ್ನು ಕಂಡು ಹಿಡಿಯುವುದನ್ನು ‘ಸಮೀಕರಣದ ಪರಿಹಾರ ಕಂಡು ಹಿಡಿಯುವುದು ಎನ್ನುತ್ತೇವೆ. ಇದನ್ನೇ ‘ಸಮೀಕರಣ ಬಿಡಿಸುವುದು’ ಎಂತಲೂ ಕರೆಯುತ್ತೇವೆ.

ಮೇಲಿನ ಉದಾಹರಣೆಯಲ್ಲಿ $x = 2$: ಇದು ಸಮೀಕರಣದ ಪರಿಹಾರ. ಈ ಮೇಲಿನ ಸಮೀಕರಣಕ್ಕೆ $x = 1$ ಪರಿಹಾರವಲ್ಲ. ಏಕೆಂದರೆ 1 ನ್ನು x ಸ್ಥಾನದಲ್ಲಿ ಆದೇಶಿಸಿದಾಗ LHS = 10, RHS = 13 ಆಗುತ್ತದೆ.

ಹೀಗಾಗೆ LHS \neq RHS

2.7 ಸಮಸ್ಯೆ 1 : ಸಮೀಕರಣ $5*(2x-3) = 2*(3x-7)$ ಬಿಡಿಸಿ (x ನ ಬೆಲೆ ಕಂಡು ಹಿಡಿ)

ಪರಿಹಾರ:

ಹಂತ	ಹೇಳಿಕೆ	ವಿವರಣೆ
1	$5*(2x-3) = 2*(3x-7)$	ದತ್ತ ಸಮೀಕರಣ
2	$10x - 15 = 6x - 14$	ಸುಲಭರೂಪಕ್ಕೆ ತಂದಿದೆ.
3	$10x - 6x = -14 + 15$	$6x$ ಮತ್ತು 15 ಇವುಗಳ ಚಿಹ್ನೆ ಬದಲಾಯಿಸಿ ಇನ್ನೊಂದು ಬದಿಗೆ ವರ್ಗಾಯಿಸಿದೆ.
4	$4x = 1$, ಅಂದರೆ $x = \frac{1}{4}$	ಸುಲಭರೂಪಕ್ಕೆ ತಂದಿದೆ.

ತಾಳಿ:

$\frac{1}{4}$ ನ್ನು x ದತ್ತ ಸಮೀಕರಣದಲ್ಲಿ ಆದೇಶಿಸಿ.

$$\text{ಎಡಭಾಗ} = 5*(2*\frac{1}{4} - 3) = 5*(\frac{1}{2}) - 3 = 5*(-\frac{5}{2}) = -\frac{25}{2}$$

$$\text{ಒಳಭಾಗ} = 2*(3*\frac{1}{4} - 7) = 2*(\frac{3}{4} - 7) = 2*(-\frac{25}{4}) = -\frac{25}{2}$$

$$\text{ಎಡಭಾಗ} = \text{ಒಳಭಾಗ} = -\frac{25}{2}, \quad x = \frac{1}{4} \text{ ಇದು ಸರಿಯಾದ ಪರಿಹಾರ.}$$

2.7 ಸಮಸ್ಯೆ 2 : x ನ ಬೇಲೆ ಕಂಡುಹಿಡಿ :

$$\sqrt{\frac{(x-2)}{(x+1)}} = \frac{1}{2}$$

ಪರಿಹಾರ:

ಸಮೀಕರಣದ ಎರಡೂ ಬದಿಗಳನ್ನು ವರ್ಗಮಾಡಿ.

$\frac{(x-2)}{(x+1)} = \frac{1}{4}$ ಅಡ್ಡ ಗುಣಕಾರ ಮಾಡಿ.

$$4(x-2) = x+1$$

$$\text{ಅಂದರೆ } 4x - 8 = x + 1 \text{ (ಸುಲಭರೂಪಕ್ಕೆ ತಂದಿದೆ.)}$$

$$\text{ಅಂದರೆ } 4x - x = 1 + 8 \text{ (ವರ್ಗಾಯಿಸಿದೆ.)}$$

$$\text{ಅಂದರೆ } 3x = 9$$

$$\therefore x = 3$$

ತಾಳೆ:

$$x \text{ ನ ಬೇಲೆ } 3 \text{ ನ್ನು ದತ್ತ ಸಮೀಕರಣದಲ್ಲಿ ಆದೇಶಿಸಿ. } \sqrt{\frac{1}{4}} = \frac{1}{2}$$

2.7 ಸಮಸ್ಯೆ 3: ಮೂರು ಅನುಕ್ರಮ ಸಮ ಸಂಖ್ಯೆಗಳ ಮೊತ್ತ 252. ಆದರೆ ಆ ಸಂಖ್ಯೆಗಳಾವುವು?

ಪರಿಹಾರ:

1) ಮೊದಲ ಸಮ ಸಂಖ್ಯೆ x ಆಗಿರಲಿ.

2) ಮುಂದಿನ ಅನುಕ್ರಮ ಸಮ ಸಂಖ್ಯೆಗಳು $= (x+2)$ ಮತ್ತು $(x+4)$.

3) $\therefore x + (x+2) + (x+4) = 3x + 6 = 252 \dots (\text{ದತ್ತ})$

$$\therefore 3x + 6 = 252$$

$$3x = 252 - 6 = 246$$

$$x = 82$$

ಮೂರು ಅನುಕ್ರಮ ಸಮ ಸಂಖ್ಯೆಗಳು $82 (=x)$,

$$84 (=x+2)$$

$$86 (=x+4)$$

ತಾಳಿ:

82, 84, 86 ಈ ಮೂರು ಅನುಕ್ರಮ ಸಮಸಂಖ್ಯೆಗಳನ್ನು ಕೊಡಿಸಿ. ಮೊತ್ತ = 252

2.7 ಸಮಸ್ಯೆ 4: ಒಂದು ಹಡಗು ಪ್ರವಾಹದ ದಿಕ್ಕಿನಲ್ಲಿ ಒಂದು ಬಂದರಿನಿಂದ ಇನ್ನೊಂದು ಬಂದರಿಗೆ 9 ಗಂಟೆಗಳಲ್ಲಿ ತಲಪುವುದು. ಪ್ರವಾಹದ ವಿರುದ್ಧ ದಿಕ್ಕಿನಲ್ಲಿ ಅದೇ ದೂರವನ್ನು ಪ್ರಯಾಣ ಮಾಡಲು 10 ಗಂಟೆಗಳನ್ನು ತೆಗೆದುಕೊಳ್ಳುವುದು. ಪ್ರವಾಹದ ವೇಗ ಗಂಟೆಗೆ 1ಕೆ.ಮೀ. ಇದ್ದರೆ, ಎರಡು ಬಂದರುಗಳಿಗಿರುವ ದೂರವನ್ನು ಕಂಡು ಹಿಡಿಯಿರ.

ಪರಿಹಾರ:

1) ನಿಶ್ಚಲ ನೀರನಲ್ಲಿ ಹಡಗಿನ ವೇಗ ಗಂಟೆಗೆ x ಕೆ.ಮೀ. ಆಗಿರಲಿ.


ಪ್ರವಾಹದ ದಿಕ್ಕಿನಲ್ಲಿ ಹಡಗಿನ ವೇಗ = $(x+1)$ ಕೆ.ಮೀ./ಗಂ.

ಪ್ರವಾಹದ ವಿರುದ್ಧವಾಗಿ ಹಡಗಿನ ವೇಗ = $(x-1)$ ಕೆ.ಮೀ./ಗಂ.

ಪ್ರವಾಹದ ನೀರದಲ್ಲಿ 9 ಗಂಟೆಯಲ್ಲಿ ಚಲಿಸಿದ ದೂರ = $9(x+1)$.

ಪ್ರವಾಹದ ವಿರುದ್ಧವಾಗಿ 10 ಗಂಟೆಯಲ್ಲಿ ಚಲಿಸಿದ ದೂರ = $10(x-1)$

2) ಈ ಎರಡೂ ದೂರಗಳು ಪರಸ್ಪರ ಸಮ.



$$\therefore 9(x+1) = 10(x-1)$$

$$3) 9x + 9 = 10x - 10 : 9 + 10 = 10x - 9x (\text{ವರ್ಗಾಂಶಾಂಶಿಸಿದೆ.}) \therefore 19 = x \text{ ಈ ಬೆಲೆಯನ್ನು, } 9(x+1) \text{ ರಲ್ಲಿ ಆದೇಶಿಸಿ.}$$

ಪ್ರವಾಹದ ನೀರದಲ್ಲಿ ಹಡಗು ಚಲಿಸಿದ ದೂರ = $9(x+1) = 9*(19+1) = 9*20 = 180$ ಕೆ.ಮೀ.

ತಾಳಿ: ಪ್ರವಾಹದ ದಿಕ್ಕಿನಲ್ಲಿ ಹಡಗಿನ ವೇಗ = $(\text{ದೂರ} \div \text{ಸಮಯ}) - \text{ಪ್ರವಾಹದ ವೇಗ} = \left(\frac{180}{9}\right) - 1 = (20-1)$ ಕೆ.ಮೀ./ಗಂ = 19 ಕೆ.ಮೀ./ಗಂ

ಪ್ರವಾಹದ ವಿರುದ್ಧದಲ್ಲಿ ಹಡಗಿನ ವೇಗ = $(\text{ದೂರ} \div \text{ಸಮಯ}) + \text{ಪ್ರವಾಹದ ವೇಗ} = \left(\frac{180}{10}\right) + 1 = (18+1)$ ಕೆ.ಮೀ./ಗಂ = 19 ಕೆ.ಮೀ./ಗಂ

ಪ್ರವಾಹದ ದಿಕ್ಕಿನಲ್ಲಿ / ವಿರುದ್ಧದಲ್ಲಿ ಹಡಗಿನ ವೇಗ ಒಂದೇ ಇರುವುದರಿಂದ ನಮ್ಮೆ ಉತ್ತರ ಸರಿ.

2.7 ಸಮಸ್ಯೆ 5: ಒಂದು ಸಂಖ್ಯೆಯಲ್ಲಿ ಎರಡು ಅಂಕಗಳಿವೆ. ದಶಕಸ್ಥಾನದ ಅಂಕೆಯು ಏಕಸ್ಥಾನದ ಅಂಕದ ಎರಡರಷ್ಟಿಂದ ಸಂಖ್ಯೆಯ ಅಂಕಗಳನ್ನು ಅದಲು ಬದಲು ಮಾಡಿದಾಗ ಬರುವ ಸಂಖ್ಯೆಯು ಮೂಲ ಸಂಖ್ಯೆಗಿಂತ 27 ಕಡಿಮೆ ಇದ್ದರೆ ಮೂಲ ಸಂಖ್ಯೆನ್ನು ಕಂಡುಹಿಡಿಯಿರಿ.

ಪರಿಹಾರ:

1) ಸಂಖ್ಯೆಯ ಏಕ ಸ್ಥಾನದ ಅಂಕೆ x ಆಗಿರಲಿ. ದಶಕಸ್ಥಾನದ ಅಂಕೆಯು ಏಕಸ್ಥಾನದ ಅಂಕೆಯ 2 ರಷ್ಟಿರುವುದರಿಂದ, ದಶಕ ಸ್ಥಾನದ ಅಂಕೆ $= 2x$.

$$\begin{aligned} \text{ಸಂಖ್ಯೆಯಲ್ಲಿ } 2 \text{ ಅಂಕಗಳಿರುವುದರಿಂದ } & \text{ಅದರ ಬೆಲೆ} \\ &= 10 * \text{ದಶಕ ಸ್ಥಾನದ ಅಂಕೆ} + \text{ಏಕ ಸ್ಥಾನದ ಅಂಕೆ}. \\ &= 10 * 2x + x = 20x + x = 21x \quad \rightarrow (1) \end{aligned}$$

ಅಂಕಗಳನ್ನು ಅದಲು ಬದಲು ಮಾಡಿದಾಗ, ದಶಕ ಸ್ಥಾನದಲ್ಲಿ x ಬರುತ್ತದೆ, $2x$ ಏಕಸ್ಥಾನದಲ್ಲಿ ಬರುತ್ತದೆ.

ಆಗ ಸಂಖ್ಯೆಯ ಬೆಲೆ $= 10 * \text{ದಶಕ ಸ್ಥಾನದ ಅಂಕೆ} + \text{ಏಕಸ್ಥಾನದ ಅಂಕೆ}$.

$$= 10 * x + 2x = 10x + 2x = 12x \quad (\text{ತಿರುಗಿಸಿದ ಸಂಖ್ಯೆ})$$

$$\text{ದತ್ತಾಂಶದಂತೆ, ಹೊಸ ತಿರುಗಿಸಿದ ಸಂಖ್ಯೆ} = \text{ಹಳೇ ಸಂಖ್ಯೆ} - 27 \therefore 12x = 20x + x - 27 = 21x - 27$$

$$\therefore 27 = 21x - 12x \quad (12x \text{ ಮತ್ತು } 27 \text{ ರ ಸ್ಥಾನ ಬದಲಿಸಿದಾಗ)}$$

$$27 = 9x \therefore x = 3. \text{ ಮೂಲ ಸಂಖ್ಯೆ ಬಿಡಿಸ್ಥಾನದ ಅಂಕೆ} = 3, \text{ ಮೂಲ ಸಂಖ್ಯೆ ದಶಕಸ್ಥಾನದ ಅಂಕೆ} = 3 * 2 = 6$$

$$\text{ಮೂಲ ಸಂಖ್ಯೆ} = 63$$

ತಾಣ:

ಮೂಲ ಸಂಖ್ಯೆ $= 63$ ಅಂಕಗಳನ್ನು ಅದಲು ಬದಲು ಮಾಡಿದಾಗ ಬರುವ ಸಂಖ್ಯೆ $= 36. 36 = 63 - 27$.

ಇದು ದತ್ತಾಂಶಕ್ಕೆ ಸರಿಯಾಗಿದೆ.

2.7 ಸಮಸ್ಯೆ 6: ಒಂದು ಆಯತದ ಉದ್ದವು ಅಗಲಕ್ಕಿಂತ 4 ಮೀ ಹೆಚ್ಚಿದೆ. ಸುತ್ತುಳತೆಯು ಅಗಲಕ್ಕಿಂತ 11 ಮೀ. ಹೆಚ್ಚಿದದಲ್ಲಿ ಆಯತದ ಉದ್ದ ಮತ್ತು ಅಗಲಗಳನ್ನು ಕಂಡುಹಿಡಿಯಿರಿ.

ಪರಿಹಾರ:

ಆಯತದ ಅಗಲ x ಆಗಿರಲಿ. ಉದ್ದ $= x+4$.

$$x \quad \boxed{}$$

$$x+4$$

ಆಯತದ ಸುತ್ತುಳತೆ $P = 2 * \text{ಉದ್ದ} + 2 * \text{ಅಗಲ} = 2(x+4) + 2x = 2x + 8 + 2x$

$$\therefore P = 4x + 8 \quad \rightarrow (1)$$

ಆದರೆ ದತ್ತಾಂಶದಂತೆ, ಸುತ್ತುಳತೆಯು ಅಗಲಕ್ಕಿಂತ 11 ಮೀ. ಹೆಚ್ಚಿದೆ.

$$\therefore P = x + 11 \quad \rightarrow (2)$$

ಸಮೀಕರಣ (1) ಮತ್ತು (2) ರಿಂದ,

$$4x + 8 = x + 11$$

$$4x - x = 11 - 8 \quad (\text{ಮತ್ತು } 8 \text{ ರ ಸ್ಥಾನ ಬದಲಿಸಿದೆ.)$$

$$3x = 3$$

$$\therefore x = 1.$$

$$\text{ಆಯತದ ಅಗಲ} = 1 \text{ ಮೀ., } \text{ಉದ್ದ} = x+4 = 5 \text{ ಮೀ.}$$

ತಾಳಿ:

$$\text{ಆಯತದ ಸುತ್ತುಳತೆ} = 2 * \text{ಉದ್ದ} + 2 * \text{ಅಗಲ} = 2 * 5 + 2 * 1 = 10 + 2 = 12 \text{ ಮೀ.} = 11 \text{ ಮೀ.} + 1 \text{ ಮೀ.} = 12 \text{ ಮೀ. (ಅಗಲ).}$$

2.7 ಸಮಸ್ಯೆ 8: ದೊಡ್ಡಭಾಗವನ್ನು ಚಿಕ್ಕಭಾಗದಿಂದ ಭಾಗಿಸಿದಾಗ, ಭಾಗಲಬ್ಧ 2 ಮತ್ತು ಶೇಷ 5 ಆಗಿರುವಂತೆ, 32 ನ್ನು ಎರಡು ಭಾಗ ಮಾಡಿ.


ಪರಿಹಾರ:

$$\text{ದೊಡ್ಡಭಾಗ} = x \text{ ಆಗಿರಲೆ ಚಿಕ್ಕಭಾಗ} = 32-x$$

$$\text{ಭಾಜ್ಯ} = \text{ಭಾಗಲಬ್ಧ} * \text{ಭಾಜಕ} + \text{ಶೇಷ}$$

$$X = 2(32-x) + 5$$

ಅಭ್ಯಾಸ: ಈ ಸಮೀಕರಣವನ್ನು ಬಿಡಿಸಿ ($x = 23$, ಇನ್ನೊಂದು ಸಂಖ್ಯೆ = 9)



2.7 ಸಮಸ್ಯೆ 9: $\frac{x^2 - 9}{x^2 + 5} = -\frac{5}{9}$ ಆಗಿರುವ ಸಮೀಕರಣದಲ್ಲಿ x ನ ಧನಾತ್ಮಕ ಬೆಲೆಯನ್ನು ಕಂಡುಹಿಡಿಯಿರಿ.

ಪರಿಹಾರ:

$$\text{ದತ್ತಾಂಶದಂತೆ } \frac{x^2 - 9}{x^2 + 5} = -\frac{5}{9}$$

$$\text{ಅಧ್ಯಾ ಗುಣಾಕಾರ ಮಾಡಿದಾಗ } 9(x^2 - 9) = -5(x^2 + 5)$$

$$\text{ಸಂಕೇತಿಸಿದಾಗ } 9x^2 - 81 = -5x^2 - 25$$

$$\text{ಸ್ಥಾನ ಬದಲಾಯಿಸಿದಾಗ } 14x^2 = 56$$

$$\therefore x^2 = 4$$

$$\therefore x = +2 \text{ ಅಥವಾ } -2$$

$$\therefore x = +2$$

ತಾಳಿ:

ದತ್ತ ಸಮೀಕರಣದಲ್ಲಿ $x=2$ ನ್ನು ಆದೇಶಿಸಿದಾಗ, LHS $= -\frac{5}{9} = \text{RHS}$, ಆದ್ದರಿಂದ ಇದು ಸರಿಯಾದ ಪರಿಹಾರ.

2.7 ಸಮಸ್ಯೆ 10: ದುಂಬಿಗಳ ಸಮಾಹದಲ್ಲಿ $\frac{1}{5}$ ರ ಭಾಗ ಕದಂಬ ವೃಕ್ಷಕ್ಕೂ, $\frac{1}{3}$ ನೇ ಭಾಗ ಶಿಲೀಂಧ್ರಕ್ಕೂ ಹೊರಟವು. ಅವೆರಡರ ವ್ಯತ್ಯಾಸದ ಮೂರರಷ್ಟು ಕುಟಜ ವೃಕ್ಷಕ್ಕೂ ಹೋದ ಮೇಲೆ ಉಳಿದ ಒಂದೇ ಒಂದು ದುಂಬಿಯ ಕೇತಕಮಾಲತೀ ಪ್ರಷ್ಟದ ಸುಗಂಧದಿಂದ ಆಕಣಿಸಲಷ್ಟು ಆಕಾಶದಲ್ಲಿ ಹಾರಾಡುತ್ತಿತ್ತು. ಹಾಗಾದರೆ ಎಲ್ಲೆ ಲೀಲಾವತಿ, ದುಂಬಿಗಳ ಒಟ್ಟು ಸಂಖ್ಯೆಯನ್ನು? ('ಲೀಲಾವತಿ' ಶ್ಲೋಕ 56)

ಪರಿಹಾರ:

ಒಟ್ಟು ಸಂಖ್ಯೆ x ಇರಲಿ.

ಹಂತ	ಎಲ್ಲಿಗೆ	ಎಷ್ಟು
1	ಕದಂಬಕ್ಕೆ	$(\frac{x}{5})$
2	ಶಿಲೀಂಧ್ರಕ್ಕೆ	$(\frac{x}{3})$
3	ಮೇಲಿನವುಗಳ ವ್ಯತ್ಯಾಸ	$(\frac{x}{3}) - (\frac{x}{5}) = (\frac{2x}{15})$
4	ಕುಟಜಕ್ಕೆ	$3 * (\frac{2x}{15}) = (\frac{2x}{5})$
5	ಉಳಿದದ್ದು	1

$$\therefore x - \left\{ \left(\frac{x}{5}\right) + \left(\frac{x}{3}\right) + \left(\frac{2x}{5}\right) \right\} = 1 \quad \therefore \frac{(15x) - \{3x + 5x + 6x\}}{15} = 1 \quad \therefore x = 15$$

ತಾಳೆ:

ಕದಂಬಕ್ಕೆ 3, ಶಿಲೀಂಧ್ರಕ್ಕೆ 5, ಕುಟಜಕ್ಕೆ 6 { = $3 * (5-3)$ } ಉಳಿದದ್ದು 1

2.7 ಸಮಸ್ಯೆ 11: ಒಬ್ಬ ಯಾತ್ರಿಕನು ತನ್ನ ಹಣದ ಅರ್ಥ ಭಾಗವನ್ನು ಪ್ರಯಾಗದಲ್ಲಿಯೂ, ಉಳಿದುದರ $\frac{2}{9}$ ಭಾಗವನ್ನು ಕಾಶಿಯಲ್ಲಿಯೂ, ಉಳಿದುದರ $\frac{1}{4}$ ಭಾಗವನ್ನು ತೆರಿಗೆಗಳಿಗೂ, ಇನ್ನುಳಿದುದರ $\frac{6}{10}$ ಭಾಗವನ್ನು ಗಯೆಯಲ್ಲಿಯೂ ವಿಚುಂಡಿದ ನಂತರ ಉಳಿದ 63 ನಿಷ್ಟಗಳನ್ನು ಮನೆಗೆ ತಂದರೆ, ಯಾತ್ರೆಗೆ ತೆಗೆದು ಕೊಂಡು ಹೋದ ಹಣ ಎಷ್ಟು? ('ಲೀಲಾವತಿ' ಶ್ಲೋಕ 55)

ಪರಿಹಾರ:

ಒಟ್ಟು ಸಂಖ್ಯೆ x ಇರಲಿ.

ಹಂತ	ಎಲ್ಲಿ/ಎತಕ್ಕೆ	ಎಷ್ಟು	ನಂತರ ಉಳಿದದ್ದು
1	ಪ್ರಯಾಗ	$(\frac{x}{2})$	$x - (\frac{x}{2}) = (\frac{x}{2})$
2	ಕಾಶಿ	$(\frac{2}{9}) * (\frac{x}{2}) = (\frac{x}{9})$	$(\frac{x}{2}) - (\frac{x}{9}) = (\frac{7x}{18})$
3	ತೆರಿಗೆ	$(\frac{1}{4}) * (\frac{7x}{18}) = (\frac{7x}{72})$	$(\frac{7x}{18}) - (\frac{7x}{72}) = (\frac{21x}{72}) = (\frac{7x}{24})$
4	ಗಯೆ	$(\frac{6}{10}) * (\frac{7x}{24}) = (\frac{7x}{40})$	$(\frac{7x}{24}) - (\frac{7x}{40}) = \{ \frac{(35x - 21x)}{120} \} = (\frac{7x}{60})$
5	ಉಳಿದದ್ದು	63	

$$\therefore (\frac{7x}{60}) = 63$$

$$\therefore x = 540$$

ತಾಳೆ:

ನೀವೇ ಮಾಡಿ